



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಬುಧವಾರ, ೧೫, ಡಿಸೆಂಬರ್, ೨೦೨೧ (ಮಾರ್ಗಶಿರ, ೨೪, ಶಕವರ್ಷ, ೧೯೪೩) BENGALURU, WEDNESDAY, 15, DECEMBER, 2021 (MARGASHIRA , 24, SHAKAVARSHA, 1943)	ನಂ. ೯೫೬ No. 956
------------------------	---	--------------------



KARNATAKA LEGISLATIVE ASSEMBLY

FIFTEENTH LEGISLATIVE ASSEMBLY

ELEVENTH SESSION

**THE KARNATAKA CERTAIN INAMS ABOLITION AND CERTAIN OTHER LAW
(AMENDMENT) BILL, 2021
(LA Bill No. 43 of 2021)**

A Bill further to amend the Karnataka Certain Inams Abolition Act, 1977 and the Karnataka (Sandur Area) Inams Abolition Act, 1976.

Whereas it is expedient further to amend the Karnataka Certain Inams Abolition Act, 1977 (Karnataka Act 10 of 1978) and the Karnataka (Sandur Area) Inams Abolition Act, 1976 (Karnataka Act 54 of 1976), for the purposes hereinafter appearing;

Be it enacted by the Karnataka State Legislature in the Seventy Second year of the Republic of India as follows:-

1. Short title and commencement.— (1) This Act may be called the Karnataka Certain Inams Abolition and Certain Other Law (Amendment) Act, 2021.

(2) It shall come into force at once.

2. Amendment of Karnataka Act 10 of 1978.— In section 11 of the Karnataka Certain Inams Abolition Act, 1977 (Karnataka Act 10 of 1978) in sub-section (1) and in the proviso there under, for the words, figures and letters
(೧)

"on or before 31st day of March, 1991" the words, figures and brackets "within one year from the date of commencement of the Karnataka Certain Inams Abolition and Certain Other Law (Amendment) Act, 2021." shall be substituted.

3. Amendment of Karnataka Act 54 of 1976.- In section 10 of the Karnataka (Sandur Area) Inams Abolition Act, 1976 (Karnataka Act 54 of 1976), for the words, figures and letters "on or before 31st day of March, 1991" the words, figures and brackets "within one year from the date of commencement of the Karnataka Certain Inams Abolition and Certain Other Law (Amendment) Act, 2021." shall be substituted.

STATEMENT OF OBJECTS AND REASONS

It is considered necessary to amend the Karnataka Certain Inams Abolition Act, 1977 (Karnataka Act 10 of 1978) and the Karnataka (Sandur Area) Inams Abolition Act, 1976 (Karnataka Act 54 of 1976), to provide for extension of time for filing an application for registration as an occupant under the said Acts.

Hence the Bill.

FINANCIAL MEMORANDUM

There is no extra expenditure involved in the proposed legislative measure.

R. ASHOKA
Minister for Revenue

M.K. VISHALAKSHI
Secretary (I/c)
Karnataka Legislative Assembly

ANNEXURE
**Extract from the Karnataka Certain Inams Abolition Act, 1977
(Karnataka Act 10 of 1978)**
XXX**XXX****XXX**

11. Procedure for registration as an occupant.-(1) Every person entitled to be registered as an occupant under this Act shall make an application to the Tribunal constituted under the Karnataka Land Reforms Act, 1961 on or before 31st day of March, 1991. Such application shall be disposed of by the Tribunal as if it is an application made under the said Act:

Provided that where the inam is an enfranchised inam, such application by the inamdar including holder of minor inam shall be made to the Tahsildar on or before 31st day of March, 1991. The application shall be decided by the Tahsildar after issuing individual notices to the concerned inamdars and after such verification and enquiry held in such manner as may be prescribed.

XXX**XXX****XXX**
**Extract from the Karnataka (Sandur Area) Inams Abolition Act, 1976.
(Karnataka Act 54 of 1976)**
XXX**XXX****XXX**

10.Procedure for registration as an occupant.- (1) Every person entitled to be registered as an occupant under section 4 shall make an application to the Tribunal constituted under the Karnataka Land Reforms Act, 1961, on or before 31st day of March, 1991. Such application shall be disposed of by the Tribunal as if it is an application made under the said Act.

XXX**XXX****XXX**



**ಕರ್ನಾಟಕ ವಿಧಾನಸಭೆ
ಹದಿನೈದನೇ ವಿಧಾನಸಭೆ
ಹನ್ನೊಂದನೇ ಅಧಿವೇಶನ**

**ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, 2021
(2021ರ ವಿಧಾನಸಭೆಯ ವಿಧೇಯಕ ಸಂಖ್ಯೆ-43)**

ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಅಧಿನಿಯಮ, 1977ನ್ನು ಮತ್ತು ಕರ್ನಾಟಕ (ಸಂಠೂರು ಪ್ರದೇಶ) ಇನಾಮುಗಳ ರದ್ದಿಯಾತಿ ಅಧಿನಿಯಮ, 1976ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಅಧಿನಿಯಮ, 1977ನ್ನು ಮತ್ತು ಕರ್ನಾಟಕ (ಸಂಠೂರು ಪ್ರದೇಶ) ಇನಾಮುಗಳ ರದ್ದಿಯಾತಿ ಅಧಿನಿಯಮ, 1976ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತೆರಡನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2021 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. 1978ರ ಕರ್ನಾಟಕ ಅಧಿನಿಯಮ 10ರ ತಿದ್ದುಪಡಿ.- ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಅಧಿನಿಯಮ, 1977ರ (1978ರ ಕರ್ನಾಟಕ ಅಧಿನಿಯಮ 10) 11ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಮತ್ತು ಅದರಡಿಯಲ್ಲಿನ ಪರಂತುಕದಲ್ಲಿ "31ನೇ ಮಾರ್ಚ್ 1991ರಂದು ಅಥವಾ ಅದಕ್ಕೂ ಮುಂಚೆ" ಎಂಬ ಪದಗಳು ಮತ್ತು ಅಂಕಿಗಳ ಬದಲಿಗೆ "ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2021ರ ಪ್ರಾರಂಭದ ದಿನಾಂಕದಿಂದ ಒಂದು ವರ್ಷದೊಳಗಾಗಿ" ಎಂಬ ಪದಗಳು, ಅಂಕಿಗಳು ಮತ್ತು ಅವರಣ ಚಿಹ್ನೆಗಳನ್ನು ಪ್ರತಿಯೋಜಿಸತಕ್ಕದ್ದು.

3. 1976ರ ಕರ್ನಾಟಕ ಅಧಿನಿಯಮ 54ರ ತಿದ್ದುಪಡಿ.- ಕರ್ನಾಟಕ (ಸಂಠೂರು ಪ್ರದೇಶ) ಇನಾಮುಗಳ ರದ್ದಿಯಾತಿ ಅಧಿನಿಯಮ, 1976ರ (1976ರ ಕರ್ನಾಟಕ ಅಧಿನಿಯಮ 54) 10ನೇ ಪ್ರಕರಣದಲ್ಲಿ "31ನೇ ಮಾರ್ಚ್ 1991ರಂದು ಅಥವಾ ಅದಕ್ಕೂ ಮುಂಚೆ" ಎಂಬ ಪದಗಳು ಮತ್ತು ಅಂಕಿಗಳ ಬದಲಿಗೆ "ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2021ರ ಪ್ರಾರಂಭದ ದಿನಾಂಕದಿಂದ ಒಂದು ವರ್ಷದೊಳಗಾಗಿ" ಎಂಬ ಪದಗಳು, ಅಂಕಿಗಳು ಮತ್ತು ಅವರಣ ಚಿಹ್ನೆಗಳನ್ನು ಪ್ರತಿಯೋಜಿಸತಕ್ಕದ್ದು.

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

ಸದರಿ ಅಧಿನಿಯಮಗಳ ಅಡಿಯಲ್ಲಿ ಅಧಿಭೋಗದಾರನಾಗಿ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ಅವಧಿ ವಿಸ್ತರಣೆಗಾಗಿ ಉಪಬಂಧವನ್ನು ಕಲ್ಪಿಸಲು ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಅಧಿನಿಯಮ, 1977ನ್ನು (1978ರ ಕರ್ನಾಟಕ ಅಧಿನಿಯಮ 10) ಮತ್ತು ಕರ್ನಾಟಕ (ಸಂಚೂರು ಪ್ರದೇಶ) ಇನಾಮುಗಳ ರದ್ದಿಯಾತಿ ಅಧಿನಿಯಮ, 1976ನ್ನು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

ಆರ್ಥಿಕ ಜ್ಞಾಪನ ಪತ್ರ

ಪ್ರಸ್ತಾವಿತ ಶಾಸನಾತ್ಮಕ ಕ್ರಮವು ಯಾವುದೇ ಹೆಚ್ಚಿನ ವೆಚ್ಚವನ್ನು ಒಳಗೊಂಡಿರುವುದಿಲ್ಲ.

ಆರ್. ಅಶೋಕ್

ಕಂದಾಯ ಮಂತ್ರಿ

ಎಂ.ಕೆ. ವಿಶಾಲಾಕ್ಷಿ

ಕಾರ್ಯದರ್ಶಿ(ಪ್ರ)

ಕರ್ನಾಟಕ ವಿಧಾನ ಸಭೆ

ಅನುಬಂಧ

**ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಅಧಿನಿಯಮ, 1977ರ (1978ರ ಕರ್ನಾಟಕ
ಅಧಿನಿಯಮ 10) ಉದ್ಘಾತ ಭಾಗ**

Xx

xx

xx

**11. ಅಧಿಭೋಗದಾರನಾಗಿ ನೋಂದಾವಣೆ ಮಾಡಿಸಿ ಕೊಳ್ಳುವುದಕ್ಕಾಗಿ ಇರುವ
ಕಾರ್ಯವಿಧಾನ.-** (1) ಈ ಅಧಿನಿಯಮದ ಅಡಿಯಲ್ಲಿ ಅಧಿಭೋಗದಾರನಾಗಿ

ನೋಂದಾಯಿತನಾಗಲು ಹಕ್ಕುಳ್ಳವನಾಗಿರುವ ಪ್ರತಿಯೊಬ್ಬ ವ್ಯಕ್ತಿಯು, 31ನೇ ಮಾರ್ಚ್ 1991ರಂದು
ಅಥವಾ ಅದಕ್ಕೂ ಮುಂಚೆ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ರ ಅಡಿಯಲ್ಲಿ
ರಚನೆಗೊಂಡ ನ್ಯಾಯಾಧಿಕರಣಕ್ಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅಂಥ ಅರ್ಜಿಯನ್ನು ಸದರಿ
ಅಧಿನಿಯಮದ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂಬಂತೆ ನ್ಯಾಯಾಧಿಕರಣವು ವಿಲೇ
ಮಾಡತಕ್ಕದ್ದು.

ಪರಂತು, ಇನಾಮು ವಿಮುಕ್ತಿಗೊಳಿಸಿದ ಇನಾಮು ಆಗಿರುವಲ್ಲಿ, ಅಪ್ರಾಪ್ತ
ಇನಾಮ್‌ಧಾರಕನನ್ನು ಒಳಗೊಂಡು, ಇನಾಮುದಾರನು, ಅಂಥ ಅರ್ಜಿಯನ್ನು 31ನೇ ಮಾರ್ಚ್
1991ರಂದು ಅಥವಾ ಅದಕ್ಕೂ ಮುಂಚೆ ತಹಸೀಲ್ದಾರನಿಗೆ ಸಲ್ಲಿಸತಕ್ಕದ್ದು. ಸಂಬಂಧಪಟ್ಟ
ಇನಾಮುದಾರರಿಗೆ ಪ್ರತ್ಯೇಕ ನೋಟೀಸುಗಳನ್ನು ನೀಡಿದ ನಂತರ ಮತ್ತು ನಿಯಮಿಸಬಹುದಾದಂಥ
ರೀತಿಯಲ್ಲಿ, ಅಂಥ ಪರಿಶೀಲನೆ ಮತ್ತು ವಿಚಾರಣೆಯನ್ನು ನಡೆಸಿದ ತರುವಾಯ ತಹಸೀಲ್ದಾರನು ಆ
ಅರ್ಜಿ ಕುರಿತು ನಿರ್ಧರಿಸತಕ್ಕದ್ದು.

Xx

xx

xx

**ಕರ್ನಾಟಕ (ಸಂಚೂರು ಪ್ರದೇಶ) ಇನಾಮುಗಳ ರದ್ದಿಯಾತಿ ಅಧಿನಿಯಮ, 1976ರ
(1976ರ ಕರ್ನಾಟಕ ಅಧಿನಿಯಮ 54) ಉದ್ಘಾತ ಭಾಗ**

Xx

xx

xx

**11. ಅಧಿಭೋಗದಾರನಾಗಿ ನೋಂದಾವಣೆ ಮಾಡಿಸಿ ಕೊಳ್ಳುವುದಕ್ಕಾಗಿ ಇರುವ
ಕಾರ್ಯವಿಧಾನ.-** (1) ಈ ಅಧಿನಿಯಮದ ಅಡಿಯಲ್ಲಿ ಅಧಿಭೋಗದಾರನಾಗಿ

ನೋಂದಾಯಿತನಾಗಲು ಹಕ್ಕುಳ್ಳವನಾಗಿರುವ ಪ್ರತಿಯೊಬ್ಬ ವ್ಯಕ್ತಿಯು, 31ನೇ ಮಾರ್ಚ್ 1991ರಂದು
ಅಥವಾ ಅದಕ್ಕೂ ಮುಂಚೆ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ರ ಅಡಿಯಲ್ಲಿ
ರಚನೆಗೊಂಡ ನ್ಯಾಯಾಧಿಕರಣಕ್ಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅಂಥ ಅರ್ಜಿಯನ್ನು ಸದರಿ
ಅಧಿನಿಯಮದ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂಬಂತೆ ನ್ಯಾಯಾಧಿಕರಣವು ವಿಲೇ
ಮಾಡತಕ್ಕದ್ದು.

Xx

xx

xx